

ಬಣ್ಣಿಸಿ ಗೋಪಿ ತಾ ಹರಸಿದಳು

- 1. Ref.:** Shri Purandara Dasara Sahitya Part – 4, Krishna Leele, edited by Shri Betageri Krishna Sharma and Shri Bengeri Huchhu Rayaru.
- 2. Ref.:** Dasara Padagalu – Purandara Dasara Keerthane, Samyukta Samputa, Edited by Shri Pavanje Gururao, Sriman Madhwa Siddantha Granthalaya, Udupi
- 3. Ref.:** Purandara Sahitya Darshana, Samputa 4, Keerthana Darshana edited by Prof. S.K. Ramachandra Rao
- 4. Note:** Lyrics given without highlights are as per Ref. 1. The wordings in Ref. 2 are same as in Ref. 1 except few words which is given in **yellow highlights**. The wordings in Ref. 2 and Ref. 3 are fully matching.
- 5. Note:** Singer has followed lyrics as in Ref. 2.

ರಾಗ: ಧನ್ಯಾಸಿ

ತಾಳ: ಆದಿ

ಬಣ್ಣಿಸಿ ಗೋಪಿ ತಾ ಹರಸಿದಳು || ಪ ||

ಎಣ್ಣೆಯನೊತ್ತುತ ಯದುಕುಲ ತಿಲಕಗೆ || ಅಪ ||

ಆಯುಷ್ಯವಂತನಾಗು ಅತಿ ಬಲ್ಲಿದನಾಗು

(ಮಾಯಾವಿ) (ಮಾಯದ) ಖಳರ ಮರ್ದನನಾಗು

ರಾಯರ ಪಾಲಿಸು ರಕ್ಕಸರ ಸೋಲಿಸು

ವಾಯುಸುತಗೆ ನೀ ಒಡೆಯನಾಗೆನುತಲಿ || 1 ||

ಧೀರನು ನೀನಾಗು ದಯಾಂಬುಧಿಯಾಗು

ಆ ರುಕ್ಕಿಣಿಗೆ ನೀನರಸನಾಗು

ಮಾರನ ಪಿತನಾಗು ಮಧುಸೂದನನಾಗು

ದ್ವಾರಾವತಿಗೆ ನೀ ದೊರೆಯಾಗೆನುತಲಿ || 2 ||

ಆನಂದ ನೀನಾಗು ಅಚ್ಯುತ ನೀನಾಗು

ದಾನವಾಂತಕನಾಗು ದಯವಾಗು

ಶ್ರೀನಿವಾಸನಾಗು (ಶ್ರೀನಿಧಿ) (ಶ್ರೀಧರ) ನೀನಾಗು

ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿ:

ತಾಯಿ ಯಶೋದೆ ಶ್ರೀ ಕೃಷ್ಣಗೆ ಎಣ್ಣೆ ಹೂಸಿ ಎರೆಯುತ್ತಿರುವಾಗ ಹೇಳಿದ ಹರಕೆಯ ಮಾತುಗಳು ಈ ಹಾಡಿನಲ್ಲಿವೆ.

ಊಡು = ತಿಕ್ಕಿ ಉಣಿಸು

ಬಲ್ಲಿದ - ಬಲವಂತ (ಬಲವತ್), ವಿದ್ಯಾವಂತ (ಬಲ್ಲವ).

ರಾಯರ - ಪಾಂಡವರನ್ನು.

ವಾಯು ಸುತನಿಗೆ - ಕೃಷ್ಣಾವತಾರದಲ್ಲಿ ಭೀಮಸೇನನಿಗೆ, ರಾಮಾವತಾರದಲ್ಲಿ ಹನುಮಂತನಿಗೆ.

ರುಗ್ಮಿಣಿಗೆ - ರುಕ್ಮಿಣಿಗೆ; ವಿದರ್ಭರಾಜನಾದ ಭೀಷ್ಮಕನ ಮಗಳು; ಕೃಷ್ಣನ ಹಿರಿಯರಸಿ.

ಮಾರನ - ಮನ್ಮಥನ; ರುಕ್ಮಿಣಿಯ ಮಗನಾದ ಪ್ರದ್ಯುಮ್ನನೇ ಮನ್ಮಥ.

ಮಧುಸೂದನ - ಮಧುವೆಂಬ ರಾಕ್ಷಸನನ್ನು ಕೊಂದವನು. ಕಲ್ಪಾದಿಯಲ್ಲಿ ವಿಷ್ಣುವಿನ ಕಿವಿಯ ಕೊಳೆಯಿಂದ ಹುಟ್ಟಿದ ಇಬ್ಬರು ಅಸುರರಲ್ಲಿ ಒಬ್ಬ; ಇನ್ನೊಬ್ಬ ಕೈಟಭ.

ದ್ವಾರಾವತಿ - ದ್ವಾರಕೆ.

ದಯವಾಗು = ದಯಾಮಯನಾಗು

Classification: Keerthane

Ankita: Purandara Vittala

Location: NA

Category: Krishna Leele

Group Words: Krishna, gopi, maya, asura, Rukmini, arasa, Ananda, achyuta, madhu, srinivasa, srinidhi, sridhara, jnana, dwaraka,

Pravachana: NA

Explanation: NA